


**ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ**  
**ಸಹಾಯಕ ಕಂದಾಯಾಧಿಕಾರಿಗಳ ಕಳೇರಿ (ಕೋರಮಂಗಲ ಉಪವಿಭಾಗ)**

**I. ಸಹಾಯಕ ಕಂದಾಯಾಧಿಕಾರಿಗಳ ಕಳೇರಿಯ ಕಾರ್ಯಗಳು ಮತ್ತು ಕರ್ತವ್ಯಗಳು.**

(ಅ) ಕಳೇರಿಯ ಹೆಸರು : ಸಹ ಕಂದಾಯ ಅಧಿಕಾರ (ಕೋರಮಂಗಲ)  
 ಎಲ್.ಆ.ಸಿ. ಕಾಲೋನಿ, ಭೈರವಂಡ್ರೆ,  
 ಜಯನಗರ, ಬೆಂಗಳೂರು.  
 ದೂರವಾಣಿ: 22442122

(ಆ) ರಚನೆ:



**(ಇ) ಕಾರ್ಯಗಳು ಮತ್ತು ಕರ್ತವ್ಯಗಳು:-**

ಕಂದಾಯ ಇಲಾಖೆಯು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂದು ಪ್ರಮುಖವಾದ ಇಲಾಖೆಯಾಗಿರುತ್ತದೆ. ಈ ಇಲಾಖೆಯು 1976 ಕೆ.ಎಂ.ಸಿ.ಕಾರ್ಯಾಲಯದೆ ಅಡಿಯಲ್ಲಿ ಆಸ್ತಿಗಳಿಗೆ ಕಂದಾಯ ನಿಗದಿ ಪಡಿಸಿ ಆಸ್ತಿ ತೆರಿಗೆಯನ್ನು ವಸೂಲಿಮಾಡುವ ಮೂಲಕ ಪಾಲಿಕೆಯ ಬೊಕ್ಕೆಸಕ್ಕೆ ಪ್ರಮುಖವಾದ ವರಮಾನವನ್ನು

ಪ್ರ.ತಿ.ನೋ.

## -: 2 :-

ತಂದುಕೊಡುವ ಪಾತ್ರವನ್ನು ವಹಿಸುತ್ತದೆ. ಈ ಇಲಾಖೆಯ ಮುಖ್ಯಸ್ಥರಾದ ಜಂಟಿ ಆಯುಕ್ತರು(ದಕ್ಷಿಣ)/ಲುಪ ಆಯುಕ್ತರು (ಕಂದಾಯ), ಕಂದಾಯ ಅಧಿಕಾರಿ (ದಕ್ಷಿಣ) ರವರ ಅಧಿನಿರ್ದಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೂ ನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಅಸ್ತಿಗಳ ಖಾತಾ ನೋಂದಾವಣೆ, ವರ್ಗಾವಣೆ, ಒಂದುಗೂಡಿಸುವಿಕೆ /ಕಂದಾಯ ಪರಿಷ್ಠರಣೆ ಹಾಗೂ ವಿಭಜನೆ ಕೆಲಸಗಳನ್ನು ನಿರ್ವಹಿಸಿ ಸಾರ್ವಜನಿಕರಿಗೆ ಖಾತಾ ಪ್ರಮಾಣ ಪತ್ರ/ನಕಲುಗಳು/ವಾಸ ಸ್ಥಳದ ಧೃಡಿಕರಣ ಪತ್ರ ನೀಡುವ ಬಗ್ಗೆ ಪರಿಶೀಲಿಸಿ ವರದಿ ನೀಡಿ, ಅಸ್ತಿ ಮಾಲೀಕರುಗಳಿಗೆ ಸೇವೆ ಸಲ್ಲಿಸುತ್ತದೆ. ನಗರ ಪಾಲಿಕೆ ಅಸ್ತಿಗಳ ಗುತ್ತಿಗೆ ಹಾಗೂ ಬಾಡಿಗೆಗೆ ನೀಡಿರುವ ಬಗ್ಗೆ ಮಾಹಿತಿಗಳನ್ನು ನಿರ್ವಹಿಸುವುದರ ಬಗ್ಗೆ ಪರಿಶೀಲನೆ ಹಾಗೂ ನಗರ ಪಾಲಿಕೆ ಅಸ್ತಿಗಳ ಸಂರಕ್ಷಣೆ ಬಗ್ಗೆ ಸೂಕ್ತ ಕ್ರಮ ಜರುಗಿಸುವುದು.

## II. ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು:

### [1] ಶ್ರೀ. ಎನ್. ಶ್ರೀನಿವಾಸ್ ಸಹ ಕಂದಾಯ ಅಧಿಕಾರಿ:

:ಲುಪ ವಿಭಾಗದ ಕಳೇರಿಯ ಮುಖ್ಯಸ್ಥರಾಗಿದ್ದು ಕಳೇರಿ / ಕಾರ್ಯನಿರ್ವಹಕ ಸಿಬ್ಬಂದಿಗಳ ಕೆಲಸ ಕಾರ್ಯಗಳ ಮೇಲ್ಲಿಚಾರಕರಾಗಿರುತ್ತಾರೆ. ಕಂದಾಯ ವಸೂಲಾತಿಯ ಮೇಲ್ಲಿಚಾರಣೆ, ಅಸ್ತಿಗಳ ಖಾತೆ ವರ್ಗಾವಣೆ ಪ್ರಸ್ತಾವನೆಗಳ ಅನುಮೋದನೆ ಅಧಿಕಾರ, ಖಾತಾ ವಿಭಜನೆ/ಖಾತಾ ಒಂದುಗೂಡಿಸುವಿಕೆ ಹಾಗೂ ಖಾತಾ ನೋಂದಾವಣೆ ಮತ್ತು ಕಂದಾಯ ನಿಗದಿಪರಿಷ್ಠರಣೆ (2000 ಚದರಡಿಗಳ ಮೇಲ್ಲಿಟ್ಟು) ಪ್ರಸ್ತಾವನೆಗಳನ್ನು ಪರಿಶೀಲಿಸಿ ತಿಫಾರಸ್ಸು ಮಾಡುವ ಅಧಿಕಾರ 2000 ಚದರಡಿ ಅಳತೆಯಲ್ಲಿನ ನಿರ್ವೇಶನಗಳಲ್ಲಿನ ಕಟ್ಟಡಗಳಿಗೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅನುಮೋದನೆ ಮಾಡುವ ಅಧಿಕಾರ. ಹಾಗೂ 2000 ಚದರಡಿಗಳ ಅಳತೆಯ ನಿರ್ವೇಶನಗಳ ತೆರಿಗೆ ಮೇಲ್ಲನವಿಗಳ ವಿಚಾರಣೆ ಹಾಗೂ ತಿಮಾನ ಮತ್ತು ನಗರ ಪಾಲಿಕೆ ಅಸ್ತಿಗಳ ಗುತ್ತಿಗೆ ನಿರ್ವಹಣೆ & ಹಿರಿಯ ಅಧಿಕಾರಿಗಳಿಂದ ಸೂಚಿಸಲ್ಪಡುವ ಕೆಲಸ ಕಾರ್ಯಗಳ ನಿರ್ವಹಣೆ.

### (2) ಶ್ರೀ. ರಾಮಚಂದ್ರಪ್ಪ ನಾರಾಯಣಪ್ಪ, ಸುದರ್ಶನ್, ನರಸಿಂಹಲು, ವೆಂಕಟೇಶಯ್ಯ, ಕಂದಾಯ ಮೌಲ್ಯಮಾಪಕರು / ಪರಿವೀಕ್ಷಕರು

: ವಾಡೋ/ವೃತ್ತದ ಕಂದಾಯ ಇಲಾಖೆಯ ಕೆಲಸಗಳ ಪ್ರಾಣ ಮೇಲ್ಲಿಚಾರಣೆ, ಕಂದಾಯ ನಿಗದಿಪಡಿಸುವ/ಖಾತಾ ವರ್ಗಾವಣೆ ಖಾತಾ ನೋಂದಾವಣೆ/ಖಾತಾ ವಿಭಜನೆ ಮತ್ತು ಖಾತಾ ಒಂದುಗೂಡಿಸುವ ಪ್ರಸ್ತಾವನೆಗಳ ಅಸ್ತಿಗಳನ್ನು ಪರಿಶೀಲಿಸಿ ಸೂಕ್ತ ಪ್ರಸ್ತಾವನೆ ಮಂಡಿಸುವ ಅಧಿಕಾರ ಎಲ್ಲಾ ರೀತಿಯ ಸರ್ವೇಕ್ಷಣೆ ಚುನಾವಣೆ ಕೆಲಸಗಳ ನಿರ್ವಹಿಸುವ ಕರ್ತವ್ಯ ಕಂದಾಯ ವಸೂಲಿಗಾರರ ಕೆಲಸಗಳ ಸಂಪೂರ್ಣ ಮೇಲ್ಲಿಚಾರಣೆ, ನಗರ ಪಾಲಿಕೆ ಅಸ್ತಿಗಳ ಗುತ್ತಿಗೆ ಪ್ರಕರಣಗಳ ನಿರ್ವಹಣೆ, ತೆರಿಗೆ ವಸೂಲಾತಿ ಹೊತ್ತವನ್ನು ಬ್ಯಾಂಕಿಗೆ ಜಮಾ ಮಾಡುವ ಮುನ್ನ ಪರಿಶೀಲಿಸಿ ದೃಢಿಕರಿಸುವುದು. ಜನಗಣತಿ

ಹಾಗೂ ಹಿರಿಯ ಅಧಿಕಾರಿಗಳು ಸೂಚಿಸಲ್ಪಡುವ ಕೆಲಸ ಕಾರ್ಯಗಳ ನಿರ್ವಹಣೆ.

### -: 3 :-

(3) ಶ್ರೀ.ಮುನಿಯಪ್ಪ, ಶ್ರೀನಿವಾಸ್,  
ಕರಿಯಪ್ಪ, ಬಸವರಾಜು  
ವೆಂಕಟೇಶ್, ರಾಮಮೂರ್ತಿ  
ಸುರೇಶ್.  
ಕಂದಾಯ ವಸೂಲಿಗಾರರು

: ವಾರ್ಡ್/ವೃತ್ತದಲ್ಲಿನ ಎಲ್ಲಾ ಅಸ್ತಿಗಳ ಕಂದಾಯ ವಸೂಲಿ ಮಾಡುವ ಜವಾಬ್ದಾರಿ, ಎಲ್ಲಾ ಅಸ್ತಿಗಳ ವಿವರಗಳ ಕೈಪಿಡಿ ನಿರ್ವಹಣೆ, ಕಂದಾಯ ವಸೂಲಿ ಮಾಡಿದ ಅಸ್ತಿಗಳಿಗೆ ರಸೀದಿ ನೀಡುವುದು ಹಾಗೂ ಖಿದಿಕ ಪ್ರಸ್ತುತಿ ನಿರ್ವಹಣೆ, ವಸೂಲಾತಿ ಯನ್ನು ಬ್ಯಾಂಕಿಗೆ ಪಾವತಿಸಿ ಕಳೇರಿಗೆ ವರದಿ ನೀಡುವುದು ಹಾಗೂ ಚುನಾವಣೆ ಕೆಲಸ ನಿರ್ವಹಿಸುವುದು. ಬಾಕಿ ಅಸ್ತಿ ತೆರಿಗೆ ಇರುವ ಮಾಲೀಕರುಗಳಿಗೆ ಸೂಕ್ತ ನೋಟೀಸ್‌ಗಳನ್ನು ಜಾರಿ ಮಾಡಿ ವಸೂಲಾತಿ ಕ್ರಮ ಜರುಗಿಸುವುದು. ಹೆಚ್ಚುವರಿ / ಹೊಸ ಕಟ್ಟಡಗಳ ಬಗ್ಗೆ ತೆರಿಗೆ ನಿಗದಿಪಡಿಸುವುದನ್ನು ಕಂದಾಯ ಪರಿವೀಕ್ಷೆಕರು / ಮೌಲ್ಯಮಾಪಕರ ಗಮನಕ್ಕೆ ತರುವುದು. ಹಾಗೂ ಮೇಲಾಧಿಕಾರಿಗಳು ವಹಿಸುವ ಎಲ್ಲಾ ಕಳೇರಿ ಕೆಲಸ ನಿರ್ವಹಿಸುವುದು. ವಸೂಲಿ ಮಾಡಲಾಗಿರುವ ಕಂದಾಯದ ಲೆಕ್ಕಾಚಾರಗಳನ್ನು ಅಡಿಟ್ ಮಾಡಿಸಿ ದೃಢೀಕರಣ ಪಡೆಯುವುದು.

### ಕಳೇರಿ ಸಿಬ್ಬಂದಿ

(1) ಶ್ರೀ.ಲಕ್ಷ್ಮಿ ನರಸಿಂಹಸ್ವಾಮಿ  
ವ್ಯಾಪಸ್ಥಾಪಕರು

: ಇಲ್ಲವ ವಿಭಾಗದ ಕಳೇರಿಯ ಮೇಲ್ಮೈಚಾರಣೆ, ಕಳೇರಿಯಶ್ಲೋ ನಿರ್ವಹಿಸುವ ಡಿ.ಸಿ.ಬಿ. ಕಿದಿಕ, ಅಸೆಸ್‌ಮೆಂಟ್‌ ಪ್ರಸ್ತುತಿಗಳ ನಿರ್ವಹಣೆಯ ಮೇಲ್ಮೈಚಾರಣೆ ವಾರ್ಡ್ ಗುಮಾಸ್ತರುಗಳು ತಯಾರಿಸುವ ಕಡತಗಳಲ್ಲಿನ ವಿಶೇಷ ಸೂಚನಾ ಪತ್ರ/ಉತ್ತರ ಪತ್ರ ಮತ್ತು ಹಿಂಬರಹಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಮಂಡಿಸುವ ಕರ್ತವ್ಯ ಹಾಗೂ ಬ್ಯಾಂಕಿನ ಪಾಸ್ ಶೀಟ್‌ಗಳ ಪರಿಶೀಲನೆ ಕಳೇರಿಯ ಸೂಕರರ ಹಾಜರಾತಿಯ ಬಗ್ಗೆ ನಿರ್ವಹಣೆ, ಅಡಿಟ್ ವರದಿಯನ್ನು ತಯಾರಿಸುವ ಚುನಾವಣೆಯ ಕೆಲಸಗಳ ನಿರ್ವಹಣೆ.

(2) ಶ್ರೀ.ಗಣೇಶ್  
ಪ್ರಥಮ ದಜ್ಞೆ ಸಹಾಯಕರು

: ಕಂದಾಯ/ಇತರೆ ವಸೂಲಾತಿಗೆ ಸಂಬಂಧಿಸಿದ ರಸೀಡಿ ಪ್ರಸ್ತುತಿಗಳ ಸರಬರಾಜು, ಶೇಕಡ 2ರ ವಗಾಂವಣೆ ಶುಲ್ಕ ವಸೂಲಾತಿ ರಸೀದಿ / ಖಿದಿಕ ನಿರ್ವಹಣೆ, ಸಿಬ್ಬಂದಿವೇತನ ಪಾವತಿ ಕೆಲಸ, ಬ್ಯಾಂಕ್ ಪಾಸ್ ಶೀಟ್‌ಗಳನ್ನು ರಸೀದಿ ಮತ್ತು ಖಿದಿಯೋಂದಿಗೆ ಪರಿಶೀಲನೆಗೆ ಹಾಗೂ ಲೆಕ್ಕಾಚಾರಗಳ ನಿರ್ವಹಣೆ ಹಾಗೂ ಚುನಾವಣೆ ಕೆಲಸಗಳ ನಿರ್ವಹಣೆ.

(4) ಶ್ರೀ.ವೈ.ವಿಜಯಕುಮಾರ  
ಎರಡನೇ ದಜ್ಞೆ ಸಹಾಯಕರು

: ವಾರ್ಡ್‌ನ ಅಸ್ತಿಗಳ ಡಿ.ಸಿ.ಬಿ. ಅಸೆಸ್‌ಮೆಂಟ್‌; ಮುಟ್ಟೇಶ್‌ನ್‌; ಕೆ.ಟಿ.ಆರ್. ಪ್ರಸ್ತುತಿಗಳ ನಿರ್ವಹಣೆ ಖಾತಾ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳ ನಿರ್ವಹಣೆ ಹಾಗೂ ಸದರಿ ಕಡತಗಳ ವಿಶೇಷ ಸೂಚನಾ ಪತ್ರ/ಉತ್ತರ ಪತ್ರ/ಹಿಂಬರಹಗಳನ್ನು ತಯಾರಿಸಿ ಮಂಡಿಸುವ ಕರ್ತವ್ಯ ಮತ್ತು ಕಡತಗಳನ್ನು ನಿರ್ದಿಷ್ಟ

ಸಮಯದಲ್ಲಿ ಹಾಜರುಪಡಿಸುವುದು ಮತ್ತು ಹಿರಿಯ  
ಅಧಿಕಾರಿಗಳು ಸೂಚಿಸಲ್ಪಡುವ ಇತರೇ ಕೆಲಸ ಕಾರ್ಯಗಳ  
ನಿರ್ವಹಣೆ

#### -: 4 :-

(5) ಶ್ರೀ. ಪ್ರಭುದಾಸ್, ಸುಖ್ಯಯ್,  
ವಸಂತ ಶುಮಾರ್.ಎನ್  
ಸಯ್ಯದ್ ಹೆಚ್.ಬ್ರಿಂಗ್  
ನಾಲ್ಕನೇ ದಜೆಂ ನೋಕರರು

:ಅಧಿಕಾರಿಗಳು ಹಾಗೂ ಕಭೇರಿ ಸಿಬ್ಬಂದಿಯವರು ತಿಳಿಸುವ  
ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮತ್ತು ಟಪಾಲು  
ರವಾನಿಸುವ ಕೆಲಸ ಕಾರ್ಯ.

### III. ಮೇಲ್ಪಟ್ಟಿಗೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀವ್ರಾನ ಕೈಗೊಳ್ಳಲ್ಲಿ ಅನುಸರಿಸುವ ಕ್ರಮಗಳು:

ಕಭೇರಿಯ ಸಿಬ್ಬಂದಿಯವರು ಸಾವಜನಿಕರಿಂದ ಬಂದಂತಹ ಖಾತಾ ವರ್ಗಾವಣೆ, ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವ ಸಂಬಂಧ ಅಡಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ವಾರ್ಡನ ಕಂದಾಯ ಪರಿವೀಕ್ಷೆಕರು ಹಾಗೂ ಮೌಲ್ಯಮಾಪಕರುಗಳಿಗೆ ಸ್ಥಳಪರಿಶೀಲನೆ ಹಾಗೂ ಪರದಿಗಾಗಿ ನೀಡಿ, ಸದರಿ ಪರದಿಯ ಮೇರೆಗೆ ಸಹ ಕಂದಾಯ ಅಧಿಕಾರಿಗಳು ಖಾತಾ ವರ್ಗಾವಣೆ ಮತ್ತು ಇತರೆಗಳಿಗೆ ಮಂಜೂರಾತಿ ನೀಡಿ, ಖಾತಾ ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವಿಕೆಗೆ ಕಂದಾಯ ಅಧಿಕಾರಿಗಳು (ಜಯನಗರ) ರವರಿಗೆ ಪರದಿ ನೀಡಿ ಸದರ ಅಧಿಕಾರಿಯವರಿಂದ ಅನುಮೋದನೆ ಪಡೆದ ನಂತರ ಸಾವಜನಿಕರಿಗೆ ದಾಖಿಲಾತಿಗಳನ್ನು ನೀಡುವುದು. ಕಂದಾಯ ನಿಗದಿಯ ಬಗ್ಗೆ ಮೇಲ್ಕೆನವಿ ಬಂದಂತಹ ಪ್ರಕರಣಗಳನ್ನು ಪರಿಶೀಲಿಸಿ, ತೀವ್ರಾನಕ್ಕಾಗಿ ಮೇಲಾಧಿಕಾರಿಗಳಿಗೆ ಪರದಿ ಮಾಡಿ, ಮೇಲಾಧಿಕಾರಿಗಳ ತೀವ್ರಾನವನ್ನು ಅಫೀಲುದಾರರಿಗೆ ಮಾಹಿತಿ ನೀಡುವುದು.

### IV. ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು:

1976 ರ ಕೆ.ಎಂ.ಸಿ. ಕಾರ್ಯಾದೆ ಅಡಿಯಲ್ಲಿನ ನಿಯಮಾನುಸಾರ ಹಾಗೂ ಮಾನ್ಯ ಆಯುಕ್ತರು/ ಅಪರ ಆಯುಕ್ತರು(ದಳ್ಳಿನಿಂದ)/ಲುಪ ಆಯುಕ್ತರು(ಕಂದಾಯ) ಕಂದಾಯ ಅಧಿಕಾರಿ (ಜಯನಗರ) ರವರು ನೀಡುವ ಸೂಚನೆಗಳನ್ನು ಪಾಲಿಸಿ ಸೂಕ್ತ ಕ್ರಮ ವಹಿಸಲಾಗುವುದು.

### V. ಅದರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ದೇಶಗಳು ಬಳಸುವ ನಿಯಮಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಿಲಾತಿಗಳನ್ನು:-

1976 ರ ಕೆ.ಎಂ.ಸಿ.ಕಾರ್ಯಾದೆ ಅನ್ವಯ ಹಾಗೂ ಆಯಾ ಸಮಯಕ್ಕೆ ಆಯುಕ್ತರು ನೀಡುವ ಸೂಚನೆಯಂತೆ ಕಾರ್ಯ ನಿರ್ವಹಿಸಲಾಗುತ್ತದೆ.

### VI. ಇಲಾಖೆ ಹೊಂದಿರುವ ದ್ವಾರಾವೇಜುಗಳ ಪಟ್ಟಿ:

- |  |   |
|--|---|
| 1) ಹಾಜರಾತಿ ಪ್ರಸ್ತುತ                    | (16) ಅಡಿಟ್ ಪರಿಶೋಧನಾ ಪ್ರಸ್ತುತ                    |
| 2) ಸಾಂದರ್ಭಿಕ ರಚೆ ಮಂಜೂರಾತಿ ಪ್ರಸ್ತುತ     | (17) ಎ.ಸಿ./ಎನ್.ಡಿ.ಸಿ. ಬಿಲ್, ಡಿ.ಸಿ.ಬಿಲ್ ಪ್ರಸ್ತುತ |
| 3) ತಡವಾಗಿ ಹಾಜರಾದ ನೋಕರರ ಮಾಹಿತಿ ಪ್ರಸ್ತುತ | (18) ಕೆ.ಟಿ.ಆರ್. / ಪಿ.ಆರ್. ಪ್ರಸ್ತುತ              |
| 4) ಚಲನವಲನ ಪ್ರಸ್ತುತ                     | (19) ಮೌಲ್ಯಮಾಪನ ಪ್ರಸ್ತುತ                         |
| 5) ಸಂಬಳ ಬಟವಾಡೆ ಪ್ರಸ್ತುತ                | (20) ಮುಟ್ಟೇಶ್ವರ ಪ್ರಸ್ತುತ                        |
| 6) ನಗದು ಪ್ರಸ್ತುತ                       | (21) ಅಫೀಲು ಪ್ರಸ್ತುತ                             |

-: 5 :-

- |                                      |                                       |
|--------------------------------------|---------------------------------------|
| 7) ಚೆಕ್ಕಿ ಸ್ವೀಕೃತ ಪುಸ್ತಕ.            | (22) ತೆರಿಗೆ ರಿಯಾಯಿತಿ ಪುಸ್ತಕ           |
| 8) ಸಿಬ್ಬಂದಿಗಳ ಸೇವಾ ವಹಿಗಳು            | (23) ದಿನಪಹಿ ವಸೂಲಾತಿ ಪುಸ್ತಕ            |
| 9) ಮುಂದ ನಿವಂಹಣೆ ಪುಸ್ತಕ               | (24) ವಿದ್ಯಾ ಪುಸ್ತಕ                    |
| 10) ಸ್ವೀಕೃತಿ / ರವಾನೆ ಪುಸ್ತಕ          | (25) ಬಾಕಿಪಟ್ಟಿ ಪುಸ್ತಕ                 |
| 11) ದಾಸ್ತಾನು ಪುಸ್ತಕ                  | (26) ಕೈಪಿಡಿ ಪುಸ್ತಕ                    |
| 12) ಹೀಲೋಪಕರಣಗಳ ಪುಸ್ತಕ                | (27) ಗುತ್ತಿಗೆ ಪುಸ್ತಕ                  |
| 13) ರಸೀತಿಗಳ ನೀಡಿದ ಪುಸ್ತಕ             | (28) ಗುತ್ತಿಗೆ ಡಿ.ಸಿ.ಬಿ ಪುಸ್ತಕ         |
| 14) ವಾಟಿಕ ವೇತನ ಬಡ್ಡಿ ಮಂಜೂರಾತಿ ಪುಸ್ತಕ | (29) ಹೆಚ್.ಮು.ಪಾ. ಸ್ವತ್ತುಗಳ ಪುಸ್ತಕ     |
| 15) ದೂರವಾಣಿ ಬಿಲ್‌ ಪಾವತಿ ಪುಸ್ತಕ       | (30) ಹಕ್ಕು ಮಾಹಿತಿ ಅಜೆಗಳ ದಾಖಲೆ ಪುಸ್ತಕ, |
|                                      | (31) ನಗದು ಫೋಷನೆ ಮುಸ್ತಕ                |

**VII.** ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿಸಿದ್ದವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು:-

కందాయ వసూలాతి హగూ కందాయ నిగధి పడిసలు నిగధి పడిసిరువ దరగళ బగ్గి సావణజనికరోందిగే సమాలోచనే నడేసి అభిప్రాయగళన్న పడెదుకొళ్ళువుదు.

VIII. ಮಂಡಳಿಗಳು: ಅನ್ಯಾಯಸುವುದಿಲ್ಲ;

## **IX. ಮಾಹಿತಿ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿರ್ದೇಶಿಕೆ:**

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಕಭೇರಿ ವಿಳಾಸ	ದೂರವಾಣಿ
1.	ಶ್ರೀ.ಎನ್. ಶ್ರೀನಿವಾಸ್ ಸಹ ಕಂದಾಯ ಅಧಿಕಾರಿ	ಎಲ್.ಎ.ಸಿ. ಕಾಲೋನಿ, 2ನೇ ಕ್ರೂಸ್ 4ನೇ ಮೈನ್, ಬೃಹಸಂದ್ರ, ಬೆಂಗಳೂರು	22442122
2.	ಶ್ರೀ. ಲಕ್ಷ್ಮಿ ನರಸಿಂಹಸ್ವಾಮಿ ವ್ಯವಸ್ಥಾಪಕರು	ಎಲ್.ಎ.ಸಿ. ಕಾಲೋನಿ, 2ನೇ ಕ್ರೂಸ್ 4ನೇ ಮೈನ್, ಬೃಹಸಂದ್ರ, ಬೆಂಗಳೂರು	22442122
3.	ಶ್ರೀ. ನರಸಿಂಹಲು ಕಂದಾಯ ಪರಿವೀಕ್ಷಕರು	ಎಲ್.ಎ.ಸಿ. ಕಾಲೋನಿ, 2ನೇ ಕ್ರೂಸ್ 4ನೇ ಮೈನ್, ಬೃಹಸಜಿದ್ರು,	22442122

		ಬೆಂಗಳೂರು	
4.	ಶ್ರೀ. ವೆಂಕಟೇಶಯ್ಯ ಕಂದಾಯ ಪರಿವೀಕ್ಷೆಕರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಚಿದ್ರ, ಬೆಂಗಳೂರು	22442122
5.	ಶ್ರೀ.ನಾರಾಯಣಪ್ಪ ಕಂದಾಯ ಪರಿವೀಕ್ಷೆಕರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಚಿದ್ರ, ಬೆಂಗಳೂರು	22442122
6.	ಶ್ರೀ. ರಾಮಚಂದ್ರಪ್ಪ ಕಂದಾಯ ಪರಿವೀಕ್ಷೆಕರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಚಿದ್ರ, ಬೆಂಗಳೂರು	22442122
7.	ಶ್ರೀ. ಸುದ್ರಜನ್ ಕಂದಾಯ ಪರಿವೀಕ್ಷೆಕರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಚಿದ್ರ, ಬೆಂಗಳೂರು	22442122
8	ಶ್ರೀ.ಶ್ರೀನಿವಾಸ್ ಕಂದಾಯ ವಸೂಲಿಗಾರರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಚಿದ್ರ, ಬೆಂಗಳೂರು	22442122
8	ಶ್ರೀ. ಮುನಿಯಪ್ಪ ಕಂದಾಯ ವಸೂಲಿಗಾರರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಚಿದ್ರ, ಬೆಂಗಳೂರು	22442122
10	ಶ್ರೀ. ಕರಿಯಪ್ಪ ಕಂದಾಯ ವಸೂಲಿಗಾರರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಚಿದ್ರ, ಬೆಂಗಳೂರು	22442122
11.	ಶ್ರೀ. ವೆಂಕಟೇಶ್ ಕಂದಾಯ ವಸೂಲಿಗಾರರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಚಿದ್ರ, ಬೆಂಗಳೂರು	22442122
12.	ಶ್ರೀ. ಬಸವರಾಜು ಕಂದಾಯ ವಸೂಲಿಗಾರರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಚಿದ್ರ, ಬೆಂಗಳೂರು	22442122
13.	ಶ್ರೀ. ಸುರೇಶ್.ಎಂ ಕಂದಾಯ ವಸೂಲಿಗಾರರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಚಿದ್ರ, ಬೆಂಗಳೂರು	22442122
14.	ಶ್ರೀ. ಗಣೇಶ್ ಪ್ರಥಮ ದಚ್ಚೆ ಗುಮಾಸ್ತರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಂದ್ರ, ಬೆಂಗಳೂರು	22442122
15.	ಶ್ರೀ. ವೈ.ವಿಜಯಕುಮಾರ್ ದ್ವಿತೀಯ ದಚ್ಚೆ ಗುಮಾಸ್ತರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಂದ್ರ, ಬೆಂಗಳೂರು	22442122
16.	ಶ್ರೀ. ಪ್ರಭುದಾಸ್ ನಾಲ್ಕನೇ ದಚ್ಚೆ ನೋಕರರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಂದ್ರ, ಬೆಂಗಳೂರು	22442122

17.	ಶ್ರೀ. ಸುಬ್ರಹ್ಮ ನಾಲ್ಕನೇ ದಚ್ಚೆ ಗುರುತ್ವಾಸ್ತರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಂದ್ರ, ಬೆಂಗಳೂರು	22442122
18.	ಶ್ರೀ.ಸೈಯದ್ ಹಬ್ಬಿಬ್ ನಾಲ್ಕನೇ ದಚ್ಚೆ ಗುರುತ್ವಾಸ್ತರು	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಂದ್ರ, ಬೆಂಗಳೂರು	22442122
19.	ಶ್ರೀ.ವಸಂತ ಕುಮಾರ. ಎನ್ ದಘ್ರೂರ್ ಬಂದ್	ಎಲ್.ಎ.ಸಿ. ಕಾಲೋನಿ, 2ನೇ ಕ್ರಾಸ್ 4ನೇ ಮೈನ್, ಭೃತ್ಯರಸಂದ್ರ, ಬೆಂಗಳೂರು	22442122

**X. ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಡಿಯುತ್ತಿರುವ ಮಾಸಿಕ ವೇತನದ ವಿವರಗಳು:-**

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ವೇತನ ಶ್ರೇಣಿ	ಮೂಲ ವೇತನ
1.	ಶ್ರೀ.ಎನ್. ಶ್ರೀನಿವಾಸ್ ಸಹ ಕಂದಾಯ ಅಧಿಕಾರಿ	10000–18150	11000/-
2.	ಶ್ರೀ. ಲಕ್ಷ್ಮಿ ನರಸಿಂಹಸ್ವಾಮಿ ವೃವಿಷ್ಠಿಪತ್ರಕರು	10000–18150	11700/-
3.	ಶ್ರೀ. ನರಸಿಂಹಲು ಕಂದಾಯ ಪರಿವೀಕ್ಷಕರು	7275–13350	8000/-
4.	ಶ್ರೀ. ವೆಂಕಟೇಶಯ್.ಎಂ ಕಂದಾಯ ಪರಿವೀಕ್ಷಕರು	7275–13350	10000/-
5.	ಶ್ರೀ. ನಾರಾಯಣಪ್ಪ.ಎಂ ಕಂದಾಯ ಪರಿವೀಕ್ಷಕರು	7275–13350	10250/-
6.	ಶ್ರೀ.ರಾಮಚಂದ್ರಪ್ಪ.ಸಿ ಕಂದಾಯ ಪರಿವೀಕ್ಷಕರು	7275–13350	13350/-
7.	ಶ್ರೀ.ಸುದರ್ಶನ್ ಕಂದಾಯ ಪರಿವೀಕ್ಷಕರು	7275–13350	9275/-
8.	ಶ್ರೀ.ವೆಂಕಟೇಶ್ ಕಂದಾಯ ವಸೂಲಿಗಾರರು	7275–13350	6000/-
9.	ಶ್ರೀ.ರಾಮಮೂತ್ರಿ.ಹೆಚ್.ಎಲ್ ಕಂದಾಯ ವಸೂಲಿಗಾರರು	7275–13350	6000/-
10.	ಶ್ರೀ.ಸುರೇಶ್.ಎಂ ಕಂದಾಯ ವಸೂಲಿಗಾರರು	5800–10500	7450/-
11.	ಶ್ರೀ.ಶ್ರೀನಿವಾಸ್.ಎನ್ ಕಂದಾಯ ವಸೂಲಿಗಾರರು	5800–10500	6500/-
12.	ಶ್ರೀ. ಕರಿಯಪ್ಪ ಕಂದಾಯ ವಸೂಲಿಗಾರರು	5800–10500	8200/-
13.	ಶ್ರೀ. ಮುನಿಯಪ್ಪ.ಡಿ ಕಂದಾಯ ವಸೂಲಿಗಾರರು	5800–10500	6375/-
14.	ಶ್ರೀ. ಬಸವರಾಜು.ಬಿ.ಬಿ	5800–10500	6650/-

	ಕಂದಾಯ ವಸೂಲಿಗಾರರು		
15.	ಶ್ರೀ. ಗಣೇಶ್.ಎಂ ಪ್ರಥಮ ದಚೆ ಗುಮಾಸ್ತರು	7275-13350	8000/-
16.	ಶ್ರೀ. ವೈ.ವಿಜಯ್ಕುಮಾರ್ ವ್ಯಾತೀಯ ದಚೆ ಗುಮಾಸ್ತರು	5800-10500	6000/-
17.	ಶ್ರೀ. ಪ್ರಭುದಾಸ್ ನಾಲ್ಕನೇ ದಚೆ ನೌಕರರು	4800-7275	5300/-
18.	ಶ್ರೀ. ಸುಬ್ಜಯ್ ನಾಲ್ಕನೇ ದಚೆ ಗುಮಾಸ್ತರು	4800-7275	5900/-
19.	ಶ್ರೀ. ಸೈಯದ್ ಹೆಚ್ ನಾಲ್ಕನೇ ದಚೆ ಗುಮಾಸ್ತರು	5500-9500	7625/-
20.	ವಸಂತ ಕುಮಾರ್.ಎನ್ ದಘ್ರೂ ಬಂದ್	5200-8000	5500/-

**XI. 2008-09 ನೇ ಯಾವ ಆಯವ್ಯಯದಲ್ಲಿ ಲೆಕ್ಕೆ ಶೀಷ್ಟಕೆಯಡಿಯಲ್ಲಿ ನಿಗದಿ ಪಡೆಸಲಾದ ಅನುದಾನ ವಿವರಗಳು:-**

ಯಾವುದೂ ಇಲ್ಲ.

**XII. ಹಂಚಿಕೆ ಮಾಡಲಾದ ವೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿದಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:**

ಯಾವುದೂ ಇಲ್ಲ.

**XIII. ಅದು ನೀಡಿರುವ ರಂಗಾಯಿತಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು:-**

ಯಾವುದೂ ಇಲ್ಲ.

**XIV. ಅದರ ಒಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯಾಖಾನ ರೂಪಕ್ಕೆ ಪರಿವರ್ತನಾ ಮಾಹಿತಿಗೆ ಸಂಬಂಧಿಸಿದ ವಿವರಗಳು:-**

ಉಪ ವಿಭಾಗದ ವ್ಯಾಪ್ತಿಯಲ್ಲಿನ ಅಸ್ತಿಗಳ ಖಾತೆದಾರರುಗಳ ಹೆಸರು ಹಾಗೂ ಅಸ್ತಿಗಳ ವಿವರಗಳನ್ನು ಗಣಕೀಕರಣಗೊಳಿಸಲಾಗಿದೆ.

**XV. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು:-**

ಯಾವುದೂ ಇಲ್ಲ.

**XVI. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳು:-**

ಶ್ರೀ.ಎಂ.ನಂಜುಂಡಯ್ಯ, ಕಂದಾಯ ಅಧಿಕಾರಿ (ಜಯನಗರ) — ಅಪೀಲು ಅಧಿಕಾರಿ  
ಶ್ರೀ.ಎನ್.ಶ್ರೀನಿವಾಸ್, ಸಹಾಯಕ ಕಂದಾಯ ಅಧಿಕಾರಿ (ಕೋರಮಂಗಲ) — ಸಾರ್ವಜನಿಕ ಮಾಹಿತಿ  
ಅಧಿಕಾರಿ.

**XVII. ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಶುರಿಸತಕ್ಕದ್ದು:-**

ಕಂದಾಯ ಇಲಾಖೆಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿಗಳನ್ನು ನಗರ ಪಾಲಿಕೆಯ ವೆಬ್ ಸೈಟ್‌ನಲ್ಲಿ ಅಂತಜಾಲ ಅಭಿವೃದ್ಧಿಸಲಾಗಿದೆ. ಪಾಲಿಕೆ ವೆಬ್ ಸೈಟ್ ವಿಳಾಸ [www.bbmp.gov.in](http://www.bbmp.gov.in)

ಸಹಾಯಕ ಕಂದಾಯ ಅಧಿಕಾರಿ (ಕೋರಮಂಗಲ)  
ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ.